

ಭಾರತದಲ್ಲಿನ ಸೈಬರ್ ಕಾನೂನುಗಳು

ಸೈಬರ್ ಅಪರಾಧಗಳನ್ನು ತಡೆಯಲು ಭಾರತ ಸರ್ಕಾರ ಹಲವಾರು ಕಾನೂನುಗಳನ್ನು ಜಾರಿಗೊಳಿಸಿದೆ. ಅವುಗಳಲ್ಲಿ ಪ್ರಮುಖವಾದದ್ದನ್ನು ಕೆಳಗೆ ವಿವರಿಸಿದ್ದೇನೆ.

- ಮಾಹಿತಿ ತಂತ್ರಜ್ಞಾನ ಕಾಯಿದೆ, 2000/08 (Information Technology Act, 2000/08): ಇದು ಭಾರತದಲ್ಲಿ ಸೈಬರ್ ಅಪರಾಧಗಳು ಮತ್ತು ಎಲೆಕ್ಟ್ರಾನಿಕ್ ವಹಿವಾಟುಗಳನ್ನು ನಿಯಂತ್ರಿಸಲು ಜಾರಿಯಲ್ಲಿರುವ ಪ್ರಮುಖ ಕಾನೂನು. ಇದನ್ನು 2000 ಇಸವಿಯಲ್ಲಿ ಜಾರಿ ತರಲಾಯಿತು ಮತ್ತು 2008ರಲ್ಲಿ ಇದನ್ನು ಬದಲಾದ ತಂತ್ರಜ್ಞಾನಕ್ಕೆ ಹೊಂದಿಸಲು ತಿದ್ದುಪಡಿ ಮಾಡಲಾಯಿತು. ಇದನ್ನು ಹೊರತುಪಡಿಸಿ, 30ಕ್ಕೂ ಹೆಚ್ಚು ಸೈಬರ್ ಭದ್ರತಾ ಮಾರ್ಗಸೂಚಿಗಳು, ನಿಯಮಗಳು ಮತ್ತು ಅಧಿನಿಯಮಗಳ ರೂಪದಲ್ಲಿ ಅನೇಕ ಕಾಯಿದೆಗಳು ಮತ್ತು ನಿಯಂತ್ರಕ ಸಂಸ್ಥೆಗಳನ್ನು ಸೈಬರ್ ಭದ್ರತೆಗಾಗಿ ರಚಿಸಲಾಗಿದೆ. ಅದು ವೈಯಕ್ತಿಕ ಸೂಕ್ತ ಡೇಟಾವನ್ನು ರಕ್ಷಿಸುವುದು, ಡಿಜಿಟಲ್ ವಹಿವಾಟುಗಳ ಸಮಗ್ರತೆಯನ್ನು ಖಚಿತಪಡಿಸುವುದು, ಸೈಬರ್ ಅಪರಾಧಗಳನ್ನು ತಡೆಗಟ್ಟುವುದು, ಸೈಬರ್ ಅಪರಾಧಗಳನ್ನು

ಶಿಕ್ಷಿಸುವುದು ಮತ್ತು ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ.

- ಭಾರತೀಯ ನ್ಯಾಯ ಸಂಹಿತಾ, 2023 (BNS): ಇದು ಭಾರತೀಯ ದಂಡ ಸಂಹಿತೆ, 1860 (IPC) ಯನ್ನು ಬದಲಾಗಿ ಬಂದ ಹೊಸ ಕಾಯ್ದೆ. ಇದು ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ಅನೇಕ ನಿಬಂಧನೆಗಳನ್ನು ಒಳಗೊಂಡಿದೆ, ಇವುಗಳನ್ನು ಎಲ್ಲಿ ನಿರ್ದಿಷ್ಟ ಸೈಬರ್ ಅಪರಾಧಗಳಿಗೆ ಮಾಹಿತಿ ತಂತ್ರಜ್ಞಾನ ಕಾಯಿದೆಯಲ್ಲಿನ ಸೆಕ್ಷನ್‌ಗಳು ಪರ್ಯಾಯವಲ್ಲವೋ ಅಂತಹ ಸಂದರ್ಭದಲ್ಲಿ ಪೊಲೀಸರು ITA ಕಾಯ್ದೆಯೊಂದಿಗೆ ಬಳಸುತ್ತಾರೆ.
- ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆ (DPDPA), 2023: ಇದು ಒಂದು ಸಮಗ್ರ ಗೌಪ್ಯತೆ ಮತ್ತು ಮಾಹಿತಿ ಸಂರಕ್ಷಣಾ ಕಾನೂನಾಗಿದ್ದು, ಭಾರತದಲ್ಲಿ ಡಿಜಿಟಲ್

ವೈಯಕ್ತಿಕ ಡೇಟಾದ ಸಂಸ್ಕರಣೆಗೆ ಇದು ಅನ್ವಯಿಸುತ್ತದೆ. ಅಲ್ಲಿ ಅಂತಹ ಡೇಟಾವನ್ನು ಆನ್‌ಲೈನ್‌ನಲ್ಲಿ ಸಂಗ್ರಹಿಸಲಾಗುತ್ತದೆ ಅಥವಾ ಆಫ್‌ಲೈನ್‌ನಲ್ಲಿ ಸಂಗ್ರಹಿಸಿ ಡಿಜಿಟಲೀಕರಣಗೊಳಿಸಲಾಗುವ ಎಲ್ಲ ಡೇಟಾ ಮೇಲೆ ಈ ಕಾಯ್ದೆ ಅನ್ವಯಿಸುತ್ತದೆ. ಕರಡು ನಿಯಮಗಳನ್ನು (DPDP Rules) ಪ್ರಕಟಿಸಲಾಗಿದ್ದು ಮತ್ತು ಅದನ್ನು ಸಂಸತ್ತು ಅಂಗೀಕರಿಸಿದ ನಂತರ, ಈ ಕಾಯಿದೆ ನಮೂದಿಸಿದ ದಿನಾಂಕದಿಂದ ಜಾರಿಗೆ ಬರುತ್ತದೆ.

- ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಾಯ್ದೆ, 2018: ಈ ಕಾಯ್ದೆಯು ಬ್ಯಾಂಕ್‌ಗಳು ಮತ್ತು ಪಾವತಿ ನಿರ್ವಾಹಕ ಸಂಸ್ಥೆಗಳಿಗೆ ಸೈಬರ್ ಭದ್ರತಾ ಚೌಕಟ್ಟುಗಳನ್ನು ಮತ್ತು ಮಾನದಂಡಗಳನ್ನು ರಚಿಸುವ ಗುರಿಯನ್ನು ಹೊಂದಿದೆ. ಅದು ಪ್ರತಿಯೊಂದು ಬ್ಯಾಂಕಿಗೆ ಸೈಬರ್ ಬಿಕ್ಕಟ್ಟು ನಿರ್ವಹಣಾ ಯೋಜನೆಗಳು ಮತ್ತು ಮಾಹಿತಿ ಭದ್ರತಾ ನೀತಿಗಳನ್ನು ರಚಿಸಲು ಆದೇಶಿಸುತ್ತದೆ.



8. ನಿಮ್ಮ ಎಲ್ಲಾ ಬ್ಯಾಂಕ್, ಸೋಷಿಯಲ್ ಮೀಡಿಯಾ ಹಾಗೂ ಇತರ ಖಾಸಗಿ ಮಹತ್ವದ ಖಾತೆಗಳಿಗೆ ಕನಿಷ್ಠ 10 ಅಂಕಗಳ ಪಾಸ್‌ವರ್ಡ್ ಬಳಸಿ, ಅದರಲ್ಲಿ ಅಕ್ಷರಗಳು, ಸಂಖ್ಯೆಗಳು ಮತ್ತು ವಿಶೇಷ ಅಕ್ಷರಗಳ ಮಿಶ್ರಣ ಬಳಸಿ. ಉದಾಹರಣೆಗೆ ನೀವು ನಿಮ್ಮ ನೆಚ್ಚಿನ ಕನ್ನಡದ ಒಂದು ಪದ/ವಾಕ್ಯವನ್ನು ಇಂಗ್ಲಿಷ್‌ನಲ್ಲಿ, ಸಂಖ್ಯೆಗಳು ಮತ್ತು ವಿಶೇಷ ಅಕ್ಷರಗಳ ಮಿಶ್ರಣ ಮಾಡಿ ಬಳಸಿ, ಅದಕ್ಕೆ ಆ ಖಾತೆಯ ಕೆಲವು ಅಕ್ಷರಗಳನ್ನು ಸೇರಿಸಿ ಅದನ್ನು ಪ್ರತಿ ಖಾತೆಗೆ ಅನನ್ಯವಾಗುವಂತೆ ಬಳಸಬಹುದು.

9. ನಿಮ್ಮ ಆಧಾರ್ ಬಯೋಮೆಟ್ರಿಕ್ ಚೆಕ್ ಅನ್ನು ಆಧಾರ್ ವೆಬ್‌ಸೈಟ್‌ನಲ್ಲಿ (www.uidai.gov.in) ಅಥವಾ mAadhaar ಅಪ್ಲಿಕೇಶನ್‌ನಲ್ಲಿ ಲಾಕ್ ಮಾಡಿ ಮತ್ತು ನೀವು ಬಯೋಮೆಟ್ರಿಕ್ ಪರಿಶೀಲನೆಯನ್ನು ನಿರ್ವಹಿಸಬೇಕಾದಾಗ ಅನ್‌ಲಾಕ್ ಮಾಡಿ.

10. ನಿಮ್ಮ ಸಾಧನಗಳಲ್ಲಿ ಯಾವಾಗಲೂ ಉತ್ತಮ ಲ್ಯಾಟೆಸ್ಟ್, ಫೈರ್‌ವಾಲ್ ಮತ್ತು ವಿಷಿನ್ ಸಾಫ್ಟ್‌ವೇರ್ ಅನ್ನು ಉಪಯೋಗಿಸಿ ಮತ್ತು ಅದನ್ನು ನಿಯಮಿತವಾಗಿ ನವೀಕರಿಸಿ.

ನೀವು ಸೈಬರ್ ವಂಚನೆಗೆ ಬಲಿಯಾಗಿದ್ದರೆ

ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ವೆಬ್‌ಸೈಟ್ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ವಂಚನೆಯ ಬಗ್ಗೆ ಬ್ಯಾಂಕ್/ಬ್ಯಾಂಕರಿಂಗ್/ಸೋಷಿಯಲ್ ಮೀಡಿಯಾ/ಮಾರುಕಟ್ಟೆ ವೆಬ್‌ಸೈಟ್‌ನಲ್ಲಿ ವರದಿ ಮಾಡಿ, ದೂರು ಸಲ್ಲಿಸಿ ಮತ್ತು ವರ್ಗಾವಣೆಯಾದ ಮೊತ್ತದ ಮೇಲೆ ಡೆಬಿಟ್ ಫ್ರೀಜ್ ಮಾಡಿ. ಬಹಿರಂಗಗೊಂಡ ಬ್ಯಾಂಕಿಂಗ್, ಸೋಷಿಯಲ್ ಮೀಡಿಯಾ ಅಥವಾ ಇತರ ಖಾತೆಗಳ ಪಾಸ್‌ವರ್ಡ್‌ಗಳು/ಪಿನ್‌ಗಳನ್ನು ಬದಲಾಯಿಸಿ. ನೀವು ಯಾರೊಂದಿಗಾದರೂ ಆಧಾರ್ ಅನ್ನು ಹಂಚಿಕೊಂಡಿದ್ದರೆ, www.uidai.gov.in ಜಾಲತಾಣದಲ್ಲಿ ಅಥವಾ maadhaar.gov.in ಆಪ್‌ನಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು

ಲಾಕ್ ಮಾಡಿ. ನಿಮ್ಮ ಸಾಧನವು ಮಾಲ್ವೇರ್ ಸೋಂಕಿಗೆ ಒಳಗಾಗಿದೆ ಎಂದು ನೀವು ಭಾವಿಸಿದರೆ, ಅದನ್ನು ಬ್ಯಾಕಪ್ ತೆಗೆದುಕೊಂಡ ನಂತರ ಫಾರ್ಮ್ಯಾಟ್ ಮಾಡಿ ಅಥವಾ ಫ್ಯಾಕ್ಟರಿ ರಿಸೆಟ್ ಮಾಡಿ.

ಕೊನೆಯ ಮಾತು

ಡಿಜಿಟಲ್ ಜಗತ್ತು ನಮ್ಮ ಜೀವನವನ್ನು ಸುಲಭಗೊಳಿಸಿದೆ, ಆದರೆ ಅದು ಸುರಕ್ಷಿತವಾಗಿರಬೇಕಾದ್ದು ನಮ್ಮ ಕೈಯಲ್ಲಿದೆ. ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸಿಕೊಳ್ಳುವುದು, ಜಾಗರೂಕರಾಗಿರುವುದು ಮತ್ತು ಕಾನೂನಿನ ನೆರವನ್ನು ಪಡೆಯಲು ಹಿಂಜರಿಯದಿರುವುದು ಬಹಳ ಮುಖ್ಯ. ಆನ್‌ಲೈನ್ ಜಗತ್ತನ್ನು ಬುದ್ಧಿವಂತಿಕೆಯಿಂದ ಮತ್ತು ಜಾಣ್ಮೆಯಿಂದ ಬಳಸಿದರೆ, ನಾವು ಸುರಕ್ಷಿತವಾಗಿರಬಹುದು ಮತ್ತು ಡಿಜಿಟಲ್ ಕ್ರಾಂತಿಯ ಪ್ರಯೋಜನಗಳನ್ನು ಪೂರ್ಣವಾಗಿ ಪಡೆಯಬಹುದು. ಆನ್‌ಲೈನ್ ಸುರಕ್ಷತೆಯು ಕೇವಲ ತಂತ್ರಜ್ಞಾನದ ವಿಷಯವಲ್ಲ; ಇದು ಜಾಗೃತಿಯ ಮತ್ತು ಜವಾಬ್ದಾರಿಯ ವಿಷಯವೂ ಆಗಿದೆ. ಈ ಜ್ಞಾನವನ್ನು ಹಂಚಿಕೊಂಡು, ನಾವೆಲ್ಲರೂ ಒಂದು ಸುರಕ್ಷಿತ ಡಿಜಿಟಲ್ ಭಾರತವನ್ನು ನಿರ್ಮಿಸಬಹುದು. ■

